

ಪ್ರಾರ್ಥನೆ

ಸರ್ವಧರ್ಮಗಮ್ಯಮೂಲಸತ್ಯತತ್ವದೇಶಕಂ
ವಿದ್ವತ್ಸರ್ವಸಂಪ್ರದಾಯಸಾಂಪ್ರದಾಯವರ್ಜಿತಮ್ |
ಸರ್ವಶಾಸ್ತ್ರಮರ್ಮದರ್ಶಿ ಸರ್ವವಿನ್ನಿರಕ್ಷರಂ
ತಂ ನಮಾಮಿ ದೇವದೇವರಾಮಕೃಷ್ಣಮೀಶ್ವರಮ್ ||

ಚಾರುದರ್ಶಕಾಲಿಕಾಸುಗೀತಚಾರುಗಾಯಕಂ
ಕೀರ್ತನೇಷು ಮತ್ತವಚ್ಚ ನಿತ್ಯಭಾವವಿಹ್ವಲಮ್ |
ಸೂಪದೇಶದಾಯಕಂ ಹಿ ಶೋಕತಾಪವಾರಕಂ
ತಂ ನಮಾಮಿ ದೇವದೇವರಾಮಕೃಷ್ಣಮೀಶ್ವರಮ್ ||

ಪಾದಪದ್ಮತತ್ತ್ವಭೋಧಶಾಂತಿಸೌಖ್ಯದಾಯಕಂ
ಸಕ್ತಚಿತ್ತಭಕ್ತಸೂನುನಿತ್ಯವಿತ್ತವರ್ಧಕಮ್ |
ವಂಛಿದರ್ಪದಾರಣಂ ತು ನಿರ್ಭಯಂ ಜಗದ್ಗುರುಂ
ತಂ ನಮಾಮಿ ದೇವದೇವರಾಮಕೃಷ್ಣಮೀಶ್ವರಮ್ ||

(ಸ್ವಾಮಿ ವಿರಚಾನಂದ ವಿರಚಿತ ಶ್ರೀರಾಮಕೃಷ್ಣ ಸ್ತೋತ್ರದಶಕದಿಂದ)

ಎಲ್ಲ ಧರ್ಮಗಳಿಂದಲೂ ಪಡೆಯಬಹುದಾದ ಮೂಲ ಸತ್ಯದ ಸ್ವರೂಪವನ್ನು (ಒಂದೇ ಎಂದು) ತೋರಿಸಿಕೊಟ್ಟ, ಎಲ್ಲ ಸಂಪ್ರದಾಯಗಳಲ್ಲಿಯೂ ಸಿದ್ಧಿಯನ್ನು ಹೊಂದಿದ್ದರೂ ತಮ್ಮದೇ ಆದ ವಿಶೇಷ ಸಂಪ್ರದಾಯವೊಂದನ್ನು ನಿರ್ಮಿಸದ, ನಿರಕ್ಷರರಾಗಿದ್ದರೂ ಎಲ್ಲ ಶಾಸ್ತ್ರಗಳ ಸಾರವನ್ನು ಅರಿತಿದ್ದ, ದೇವದೇವ ಈಶ್ವರರೂಪಿ ರಾಮಕೃಷ್ಣರನ್ನು ನಮಸ್ಕರಿಸುತ್ತೇನೆ.

ಮನೋಹರ ರೂಪವುಳ್ಳ, ಕಾಲಿಕಾಮಾತೆಯ ಭಜನ ಗೀತೆಗಳನ್ನು ಮಧುರವಾಗಿ ಹಾಡುವ, ಕೀರ್ತನೆಗಳನ್ನು (ಹಾಡುವಾಗ) ಉನ್ನತ್ತರಾಗುವ, ಸದಾ ಭಗವದ್ಭಾವದಲ್ಲಿ ತಲ್ಲೀನರಾದ (ಸಾಧಕರಿಗೆ) ಉತ್ತಮ ಉಪದೇಶಗಳನ್ನು ನೀಡುವ, ಶೋಕತಾಪಗಳನ್ನು ಹೋಗಲಾಡಿಸುವ, ದೇವದೇವ ಈಶ್ವರರೂಪಿ ರಾಮಕೃಷ್ಣರನ್ನು ನಮಿಸುತ್ತೇನೆ.

ಯಾರಲ್ಲಿ ಶರಣಾಗತರಾದರೆ ಶಾಂತಿ ಸೌಖ್ಯ ದೊರಕು ತ್ತವೆಯೋ ಅಂತಹ, ಅವರಲ್ಲಿ ನೆಟ್ಟ ಮನಸ್ಸುಳ್ಳ ಭಕ್ತರೆಂಬ ಮಕ್ಕಳ ಐಶ್ವರ್ಯವನ್ನು ಸದಾ ಹೆಚ್ಚಿಸುವ, ದಂಭಿಗಳ ದರ್ಪವನ್ನು ಹೋಗಲಾಡಿಸುವ, ನಿರ್ಭಯರಾದ, ಜಗದ್ಗುರು ವಾದ, ದೇವದೇವ ಈಶ್ವರರೂಪಿ ರಾಮಕೃಷ್ಣರನ್ನು ನಮ ಸ್ಕರಿಸುತ್ತೇನೆ.

- ಮಾನವಜೀವನದ ಒಂದು ಮೂಲಭೂತವಾದ ನಿಯಮವಿದೆ: ನಮ್ಮ ದೃಷ್ಟಿ, ಭಾವನೆಗಳು ಒಳ್ಳೆಯದಾಗಿದ್ದರೆ, ನಮಗೆ ದೊರೆಯುವ ಪ್ರತಿಕ್ರಿಯೆಯೂ ಒಳ್ಳೆಯದೇ ಆಗಿರುತ್ತದೆ.

ಸೂಕ್ತಿಪ್ರಭ

—ಜವಹರಲಾಲ್ ನೆಹರೂ

- ತಲೆಚಿಟ್ಟು ಹಿಡಿಸುವವರಲ್ಲಿ ಎರಡು ಪಂಗಡಗಳಿವೆ—ತಮ್ಮದೇ ವಿಷಯವನ್ನು ಹೇಳಿ ಬೇಸರ ಹುಟ್ಟಿಸುವವರು, ವಿಷಯವೇ ಇಲ್ಲದೆ ಮಾತನಾಡುವವರು.

—ಎ.ವಿ. ಮಿಲ್ಲೆ

- ಮಾನವನ ಅರ್ಥದಷ್ಟು ಸಮಸ್ಯೆಗಳು ಅಜ್ಞಾನದಿಂದ ಉಂಟಾಗುವುವು. ಉಳಿದರ್ಥ ಅವನ ಅಹಂಕಾರದಿಂದ.

—ಲಾಲಾ ಹರ್‌ದಯಾಲ್

- ಯಶಸ್ಸಿನ ತಂದೆತಾಯಿ — ಸಮಯಪ್ರಜ್ಞೆ ಹಾಗೂ ನಿಷ್ಠೆ.

—ಬಿ.ಎಸ್. ಮಾರ್ಕನ್

- ಸಾಮಾನ್ಯ ಜನರಲ್ಲಿ ಅಸಾಧ್ಯವಾದ ಸಾಧ್ಯತೆಗಳಿವೆ ಎಂಬ ನಂಬಿಕೆಯೇ ಪ್ರಜಾಪ್ರಭುತ್ವದ ಮೂಲನಂಬಿಕೆ.

—ಕೆಮೆಂಟ್ ಆಟ್ಟಿ

- ಯಾವುದೇ ಬಯಕೆಗಳಿಲ್ಲದಿರುವುದು ದಿವ್ಯವಾದ ಸ್ಥಿತಿ ಎಂಬುದು ನನ್ನ ನಂಬಿಕೆ. ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಬಯಕೆಗಳಿರುವುದು ಇದಕ್ಕೆ ಬಲು ಹತ್ತಿರದ ಗುರಿ.

—ಸಾಕ್ರಟಿಸ್

- ಹೆಚ್ಚು ಎಚ್ಚರ ವಹಿಸುವುದೇ ಜೀವನಕ್ಕೆ ಅತ್ಯಂತ ದೊಡ್ಡ ಅಪಾಯ.

—ಅನಾದಿಕ

- ಎದುರಿಗಿರುವ ಪರ್ವತ ನಮ್ಮನ್ನು ಸುಸ್ತುಗೊಳಿಸುವುದಿಲ್ಲ. ನಮ್ಮ ಪಾದರಕ್ಷೆಯಲ್ಲಿರುವ ಮರಳಿನ ಕಣವೇ ಅದಕ್ಕೆ ಕಾರಣ.

—ರಾಬರ್ಟ್. ಎಸ್

- ಕೆಲವು ಪುಸ್ತಕಗಳನ್ನು ಸವಿಯಬೇಕು, ಮತ್ತೆ ಕೆಲವನ್ನು ನುಂಗಬೇಕು. ಇನ್ನೂ ಒಂದು ವರ್ಗವಿದೆ. ಆ ಪುಸ್ತಕಗಳನ್ನು ಚೆನ್ನಾಗಿ ಮೆಲುಕುಹಾಕಿ, ಜೀರ್ಣಿಸಿಕೊಳ್ಳಬೇಕು.

—ಮೇಕನ್